

## ವೃಂದಾವನದೇವಿ ನಮೋ ನಮೋ

- 1. Ref.:** Shri Purandara Dasara Sahitya Part – 3, Mahatmya Gnyana, edited by Shri Betageri Krishna Sharma and Shri Bengeri Huchha Rayaru, page No. 53.
- 2. Ref.:** Samagra Dasa Sahitya, Samputa 3.1 published by Kannada & Culture Dept, Govt of Karnataka, Bengaluru, page No. 181.
- 3. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 519.
- 4. Note:** This song is not available in the books of Prof. S.K. Ramachandra Rao and also in the books of Gorebala Hanumantha Rayaru.
- 5. Note:** Lyrics mentioned here are as per Ref. 1. The wordings in Ref. 2 and Ref. 3 are same as in Ref. 1 with few minor differences which are not considered here.
- 6. Note:** Singer has followed these lyrics.

ರಾಗ: ಸೌರಾಷ್ಟ್ರ

ತಾಳ: ಅಟಿ

ವೃಂದಾವನದೇವಿ ನಮೋ ನಮೋ – ಚೆಲ್ವ

ಮಂದರಧರನ ಮನಃ ಪ್ರಿಯಳೆ || ಪ ||

ನಿನ್ನ ಸೇವಿಸಿ ಉದಕವನು ಎರೆಯಲು

ಮುನ್ನ ಮಾಡಿದ ಪಾಪವಳಿಯುವುದು

ಎನ್ನ ಇಷ್ಟತೊಂದು ಕುಲದವರಿಗೆ ಎಲ್ಲ

ಉನ್ನತ ವೈಕುಂಠ ಪದವೀವಳೆ || ೧ ||

ಒಂದೊಂದು ದಳದಲಿ ಒಂದೊಂದು ಮೂರುತಿ

ಸಂದಣಿಸಿವೆ ಬಹು ಗುಪಿತದಲಿ

ಬಂದು ಕುಂಕುಮ ಶಂಖ-ಚಕ್ರವಿರಿಸಿದರೆ

ತಂದೆ ನಾರಾಯಣ ಕರೆದೊಯ್ಯುವ || ೨ ||

ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ  
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ  
ದುರಿತ ರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-  
ಹರಿಯು ತನ್ನವರೆಂದು ಕೈಪಿಡಿವ || ೩ ||

ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ  
ಉತ್ತಮ ವೈಕುಂಠ ಪದವೀವಳು  
ಭಕ್ತಿಯಿಂದಲಿ ಬಂದು ಕೈಮುಗಿದವರನು  
ಕರ್ತೃ ನಾರಾಯಣ ಕರೆದೊಯ್ಯನು || ೪ ||

ಆವಾವ ಪರಿಯಲಿ ಸೇವೆಯ ಮಾಡಲು  
ಪಾವನ ವೈಕುಂಠಪದವೀವಳೆ  
ದೇವ ಶ್ರೀ ಪುರಂದರ ವಿಠಲರಾಯನ  
ದೇವಿ ನಿನ್ನ ಮುಟ್ಟಿ ತ್ರಾಹಿ ಎಂಬೆ || ೫ ||

**ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:**

ತುಳಸಿಯನ್ನು ಕುರಿತು ಪ್ರಾರ್ಥನೆ ಮತ್ತು ತುಳಸಿಯ ಮಹಿಮೆ ಈ ಹಾಡಿನಲ್ಲಿ ಇವೆ.

**ಕುಂಕುಮ ಶಂಖಚಕ್ರವಿರಿಸಿದರೆ :** - ಕುಂಕುಮ ಸಹಿತವಾದ ಶಂಖ ಚಕ್ರ ರಂಗೋಲಿ ಹಾಕಿದರೆ.

(ಪಂಚರಾತ್ರಾಗಮದ ಕಾರ್ತಿಕ ಮಾಸ ನಿರ್ಣಯದ ೭೦ನೆಯ ಅಧ್ಯಾಯ)

**ತ್ರಾಹಿ** = ಕಾಪಾಡು, ಸಂರಕ್ಷಿಸು

**Classification:** Keerthane

**Ankita:** purandara vittala

**Location:** NA

**Category:** Tulasi Song, mahatmya gnyana,

**Sub-Category:** vrindavana, tulasi, Krishna, Priya, mana, niru, papa, vaikunta,  
moksha, shankha, chakra, tande, Narayana, nirmalya, kivi, bhaya, bhakti, kai, deva,

**Pravachana:** NA

**Explanation:** NA